



REF: HSL/SEC/2020/72

November 9, 2020

To The Deputy Manager Department of Corporate Services BSE Ltd. PJ Towers, Dalal Street Mumbai -400001 Script Code: 514043	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 Symbol: HIMATSEIDE
---	--

Dear Sir/Madam,

Sub: Newspaper publication of Unaudited Financial Results for the quarter and half year ended September 30, 2020

Pursuant to Regulation 30 of SEBI (Listing Obligations and Disclosure Requirements) Regulations, 2015, please find enclosed copies of newspaper publications of the Unaudited Financial Results for the quarter and half year ended September 30, 2020 published in:

1. Business Standard (English); and
2. Varthabharathi (Kannada)

Thanking you,

Yours faithfully,
For Himatsingka Seide Limited

A handwritten signature in black ink, appearing to read "M. Sridhar".

Sridhar Muthukrishnan
Company Secretary & Compliance Officer

Encl: As above

INDIAN INSTITUTE OF MANAGEMENT AHMEDABAD
invites Applications for Admission to its
**ePOST GRADUATE DIPLOMA IN ADVANCED
BUSINESS ANALYTICS (ePGD-ABA) PROGRAMME**
The ePGD in Advanced Business Analytics is a 16 months' diploma programme offered by IIMA. The programme is designed to equip working professionals with conceptual foundations and cross-functional application skills in the frontier areas of applied business analytics.

The Key Features of the Programme are:
1. Learn without a career break
2. Flexibility in learning: online classes on weekends or after business hours
3. On-campus immersion modules
4. Cutting-edge content and case-based pedagogy by renowned IIMA faculty
5. IIMA alumni status
6. Invited guest speaker sessions on business analytics and interactions with industry practitioners
7. Domain-specific elective choices
8. Industry-focused Capstone project

For eligibility criteria and other details log on to: <https://www.iima.ac.in/web/epgd-aba/>

Last date of submitting online Application
December 25, 2020

**Government of Jharkhand
Transport Department
(Lead Agency, Road Safety)**
CORRIGENDUM IV
NIT No. Par.vi.(R.S.)/28/2018/272 Dated 06.11.2020
Selection of suitable Agency for providing various category of Manpower for various Agencies/ Offices of the Department of Transport, Jharkhand
With reference to the above tender already published in newspaper via P.R.No: 234124 dated 09.10.2020, last date for submission of bids, Date of opening of Technical bids & Date of opening of Financial bids has been extended as follows:

1	Last Date/Time for Submission of Bids	12.11.2020 at 03.30 pm
2	Date of Opening of Technical Bids	18.11.2020 at 03.30 pm
3	Date of Financial Bid opening	24.11.2020 at 03.30 pm

2) With reference to the above tender, kindly make sure that agency charges entered in the BOQ by bidders will be considered in % (percentage), not in rupees. The minimum agency charge should not be less than 01% (one percent). If the agency charge found same for more than one agency, the L1 will be decided by technical qualification.
Please consider BOQ as following updated format:-

Sl. No.	Item Description	Quantity	Units	Agency Charge % (Percentage)
1	Manpower per Unit Agency Charge [Manpower Monthly Emoluments(include EPF & ESIC excluding Agency Charge and taxes will be as per annexure 07)]	1	Nos	

Quoted agency charges in % (percentage) in words

For detailed information please visit <https://jharkhandtenders.gov.in>.
PR 235452 (Transport) 20-21 (D)

Joint Transport Commissioner
(Road Safety)

Nail Biden victory!

**Amul
Joe bread ko tasty banaye!**

business-standard.com

Jay SPEAKS

Biden wins!

No longer Biden his time.

Business Standard
Insight Out

MYSORE STONEWARE PIPES AND POTTERIES LIMITED
Company Identification Number: U26913KA1937PLC000197
Registered office: No. 452, 11th Cross, 6th Main, Sadashivanagar, Bangalore-560 080, Karnataka, India. Tel: 080 23614696, Email: mspoffice@gmail.com
Website: www.mysorestonewarepipes.com

NOTICE

NOTICE is hereby given that due to ongoing Covid 19 pandemic crisis and pursuant to General Circular No. 17/2020 dated 13th April, 2020 and other applicable provisions, if any of the Companies Act, 2013 and the rules made thereunder, the Board of Directors of MSPPL intends to convene and hold Annual General Meeting (AGM) of MSPPL in respect of the Financial Year 2019-20 through Video Conferencing (VC) in compliance with the applicable provisions of the Companies Act, 2013 read with General Circular No. 14/2020 dated 8th April 2020 and Circular No. 17/2020 dated 13th April 2020 and for the purpose, the Board of Directors of MSPPL proposes to send notices to all its members by e-mail after 7 (seven) days from the date of publication of this public notice. In this regard, the Board of Directors of MSPPL urge all members to provide email address along with telephone number for registration and voting in the said AGM, immediately, Kindly note that only the members who have provided details as mentioned supra, shall be entitled to participate and cast their votes.

Members shall update their email address along with telephone numbers for participation and voting in the said AGM, with the below mentioned addresses:

- Mysore Stoneware Pipes & Potteries Limited, No. 452, 11th Cross, 6th Main, Sadashivanagar, Bangalore-560 080 Tel: 080-23614696, Mob: +9844080226 Mail ID: mspoffice@gmail.com, Contact person: Mr. H.N. Shivanajalaiah DIN: 02368798
- BgSE Financials Limited, Stock Exchange Tower, 51, 1st Cross, J.C.Road, Bangalore 560 027. Mail ID: avp_rta@bse.co.in Contact person: Mr. Nagesh Rao R Tel: 080-41329661/66673353; Mob: +91 7760988051

For **MYSORE STONEWARE PIPES AND POTTERIES LIMITED**
Sd/- **H.N. Shivanajalaiah**
DIN: 02368798
Executive Director
Address: No.11, Devikrupa, 11th A Cross, 2nd Stage, Behind Fortis Hospital, West of Chord Road, Mahalekshimpuram, Bangalore, Karnataka - 560018, India.

Place: Bangalore
Date: 6-11-2020

**Ministry of Road Transport & Highways (MORT&H), New Delhi
OFFICE OF THE EXECUTIVE ENGINEER
National Highway Division, Dhanbad**
Notice Inviting Bid (2nd Call)

Bid/Package no. NH/Dhanbad/04/2020-21 Dated 05.11.2020
RFP for Construction of ROB at Km-198 of NH-114A at Sapha (LC No. 20SPL/E) in the State of Jharkhand on EPC mode for the year 2020-21 under NH(O).
The Ministry of Road Transport & Highways through [Chief Engineer, National Highway Wing, Jharkhand, Ranchi] is engaged in the development of National Highways and as part of this endeavour, it has been decided to undertake Construction of ROB at Km-198 of NH-114A at Sapha (LC No. 20SPL/E) in the State of Jharkhand on EPC mode for the year 2020-21 under NH(O) through an Engineering, Procurement and Construction (EPC) Contract.
Road Construction Department, Jharkhand, Ranchi by its Chief Engineer, National Highway Wing, Jharkhand, Ranchi now invites bids from eligible contractors for the following project:

State	NH No.	ICB No.	Name of work	Estimated Cost (Crore)	Completion period	Maintenance period
Jharkhand	114A		Construction of ROB at Km-198 of NH-114A at Sapha (LC No. 20SPL/E) in the State of Jharkhand on EPC mode for the year 2020-21 under NH(O)	36.67	24 Months	10 Years

The complete BID document can be viewed / downloaded from official portal of the CPPP website <https://eprocure.gov.in/eprocure/app> from 11.11.2020 (upto 11.00 Hrs. IST). Cost of RFP Document - Rs. 10,000/- for work specified above shall be paid through Online Challan in the shape of Online payment on NTRP Portal - <https://bharatkoshi.gov.in/MinistryInfo.aspx>. Bidder must submit its Financial bid and Technical Bid at <https://eprocure.gov.in/eprocure/app> on or before 11.12.2020 (up to 11.00 hours IST). Bids received online shall be opened on 16.12.2020 (at 11.30 hours IST). Bid through any other mode shall not be entertained. However, Challan, Bid Security, document fee, Power of Attorney and Joint Bidding Agreement etc., shall be submitted physically by the Bidder on or before 14.12.2020 (at 11.00 hours IST), will have to be deposited in the offices viz: Chief Engineer, N.H. Wing, Jharkhand, Ranchi. Please note that the [Ministry/Authority/ Executing Agency] reserves the right to accept or reject all or any of the BIDs without assigning any reason whatsoever.

Executive Engineer
National Highway Division
Dhanbad 826001

PR 235372 Road (20-21)_D

ANANDRATHI Registered Office: Express Zone, A Wing, 10th Floor, Western Express Highway, Goregaon (East), Mumbai-400063, Maharashtra
Tel.No: 912282817000 Website: www.rathi.com

E-Auction sale notice under SARFAESI Act 2002
Sale of immovable assets under the Securitization and Reconstruction of Financial Assets and Enforcement of Security Interest Act 2002 (hereinafter referred to as the Act).

Notice is hereby given to the public in general and to the Borrower/s and Co-Borrower/s in particular that the under mentioned property mortgaged to Anand Rathi Global Finance Limited, the symbolic/constructive possession of which had been taken on 21st January, 2020 by the Authorized Officer of the Anand Rathi Global Finance Limited under Section 13(4) of the Act will be sold by E-Auction as mentioned below for recovery of below mentioned dues and applicable interest, charges and costs etc. thereon as detailed below. The property described below is being sold on "AS IS WHERE IS", "WHATEVER THERE IS" AND "WITHOUT RECOURSE BASIS" under the Rule nos. 8 & 9 of the Security Interest (Enforcement) Rules, 2002 (here in after referred to as the Rules) for the recovery of the outstanding dues detailed as under:

Name and address of Borrower/Co-Borrower's 1.M/s Akshaya Chicken Centre (Borrower) No. 355/1, Church Road, Muruges Palya, Bangalore - 560017, Karnataka, 2.Mr. Surendra Nath Reddy (Co-Borrower) No. 6, 4th Main Road, K. R. Garden, Muruges Palya, Bangalore - 560017, Karnataka, 3.Mrs. Anitha V (Co-Borrower) No. 6, 4th Main Road, K. R. Garden, Muruges Palya, Bangalore - 560017, Karnataka

The Total Amount Due as on 13th November, 2019

Rs. 1,75,40,912/- With interest which is subject to future interest and cost till date of realization by Anand Rathi Global Finance Ltd.

Description of the immovable/ movable properties (Name of the owner/Mortgagor to be mentioned)

New No. 6, Old no. 7 & 8, Katha No. 261 & 265, BBMP PID No. 73-124-6, 4th Main Road, Kodandaram Reddy Garden, Muruges Palya, Bangalore - 560017, Karnataka. Bounded by - East: 4th Main Road, West: Site No. 33 & 34, North: Site No. 6, South: Site No. 9

Details of encumbrances over the property, as known to the Lender Company:- Anand Rathi Global Finance Limited Mumbai

The Details regarding E-Auction are mentioned below:

Date and time of E-Auction	11th December, 2020 Between 10:00 am and 04:00 PM
Reserve price of property	Rs. 1,99,50,000/- (Rupees One Crores Ninety Nine Lacs Fifty Thousand Only)
E Auction Website address	https://sarfaesi.auctiontiger.net
Earnest Money deposit (EMD)	Rs. 19,95000/- (Rupees Nineteen Lac Ninety Five Thousand Only)
Last date for submission of bids	09th December, 2020 Up to 4.00 PM with KYC documents
Minimum Bid increment amount	Rs. 10,000/- (Ten Thousand Only)
Date and time of inspection of property for intending purchasers	09th December, 2020 at 10.00 AM to 4.00 PM. [Contact: Mr. Kishu Ponnappa CK, Phone: 09986289018, Email ID: kishuck@rathi.com]

Contact details & website address of service provider (Name/telephone no./email id/addresses)

M/s e-Procurement Technologies Limited - Auction Tiger 8-704, Wall Street - II, Opp. Orient Club, Nr. Gujarat College, Ellis Bridge, Ahmedabad-380006 Gujarat (India) 9265562821, 079-61200680/534/586/554/5594/<https://sarfaesi.auctiontiger.net> Vijay Shetty - 961902431

This Publication is 30 days' notice stipulated under rule 8(6) & 9(1) of Security Interest (Enforcement) Rules, 2002 to the above Borrower/ Guarantors. For detailed terms and conditions of the e-auction sale, please refer to the link provided in [www.rathi.com](https://sarfaesi.auctiontiger.net) and <https://sarfaesi.auctiontiger.net> Secured Creditor's website. Sd/-
Date: 09/11/2020, Place: Bangalore
Authorized Officer (Anand Rathi Global Finance Limited)

semcorp

GREEN INFRA WIND ENERGY LIMITED
CIN: U23200HR2005PLC078211

STATEMENT OF UNAUDITED FINANCIAL RESULTS FOR HALF YEAR ENDED SEPTEMBER 30, 2020

(₹ in million)

Particulars	Half year ended		Year ended	
	April 1, 2020 to September 30, 2020	April 1, 2019 to September 30, 2019	March 31, 2020	March 31, 2019
	Unaudited	Unaudited	Audited	Audited
Total income from operations	3,138.83	2,190.82	4,080.22	2,621.11
Net profit for the period (before tax, exceptional and extraordinary items) ^a	424.23	724.46	995.43	947.44
Net profit for the period before tax (after exceptional and extraordinary items) ^a	424.23	724.46	995.43	947.44
Net profit for the period after tax (after exceptional and extraordinary items) ^a	316.27	277.37	606.46	689.00
Total comprehensive income for the period [Comprising profit for the period (after tax) and other comprehensive income (after tax)]	316.27	277.37	605.89	687.95
Paid-up equity share capital	16,160.72	15,760.72	16,160.72	10,591.82
Instruments entirely equity in nature	2,054.23	1,714.23	2,054.23	1,406.23
Reserves (excluding revaluation reserve)	15.28	(628.77)	(300.99)	(900.59)
Net worth	18,230.23	16,846.18	17,913.96	11,097.46
Paid-up debt capital	10,000.00	10,000.00	10,000.00	10,000.00
Earnings per share (face value of Rs. 10 each)				
- Basic earnings per share (Rs.)*	0.17	0.20	0.39	0.67
- Diluted earnings per share (Rs.)*	0.17	0.20	0.39	0.60
Debt equity ratio (in times)	1.89	1.68	1.90	2.34
Debt service coverage ratio (in times)*	1.58	2.29	1.57	2.19
Interest service coverage ratio (in times)*	2.31	2.29	2.13	2.19

^a The Company does not have any exceptional and/or extraordinary items.
* These figures for the half year ended September 30, 2020 and September 30, 2019 are not annualised.

Notes:
a) The information presented above is extracted from the unaudited financial statement prepared in accordance with the Indian Accounting Standards (Ind AS) which have been reviewed by the Audit Committee and approved by the Board of Directors at its meetings held on November 7, 2020. The statutory auditors of the Company have carried out limited review of financial results for the half year ended September 30, 2020 and have issued an unqualified opinion.
b) For the items referred in sub-clauses (a), (b), (d) and (e) of the Regulation 52 (4) of the SEBI (Listing Obligations and Disclosure Requirements) Regulations, 2015, the pertinent disclosures have been made to the Bombay Stock Exchange and can be accessed on the website at www.bseindia.com.
c) The above information is an extract of the detailed financial results filed with the Bombay Stock Exchange under the Regulation 52 of the SEBI (Listing Obligations and Disclosure Requirements) Regulations, 2015. The detailed financial results are available on the Bombay Stock Exchange website at www.bseindia.com.

For and on the behalf of Board of Directors
Harsh Bansal
Director
Place: Gurugram
Date: November 07, 2020
DIN: 07298251

Regd. Office: 5th Floor, Tower C, Building No. 8, DLF Cybercity, Gurugram-122002, Haryana
Telephone No.: 0124-3896700, Fax No.: 0124-3896710, E-mail: sgil.complianceofficer@semcorp.com

Himatsingka

**EXTRACT OF CONSOLIDATED FINANCIAL RESULTS
FOR THE QUARTER AND SIX MONTHS ENDED SEPTEMBER 30, 2020**

Particulars	(₹ in Lacs)					
	Quarter Ended on 30.09.2020	Quarter Ended on 30.06.2020	Quarter Ended on 30.09.2019	Half Year Ended on 30.09.2020	Half Year Ended on 30.09.2019	Financial Year Ended on 31.03.2020
	Unaudited	Unaudited	Unaudited	Unaudited	Unaudited	Audited
Total Income from operations	65,955	18,329	65,348	84,284	1,29,795	2,41,965
Net Profit / (Loss) for the period (before tax and exceptional items)	1,020	(16,400)	6,772	(15,380)	14,001	15,838
Net Profit / (Loss) for the period before tax (after exceptional items)	1,020	(16,400)	6,108	(15,380)	13,337	8,517
Net Profit / (Loss) for the period after tax (after exceptional items)	381	(13,979)	3,408	(13,598)	7,933	1,325
Total comprehensive income for the period [Comprising Profit / (Loss) for the period (after tax)]	793	(12,988)	2,563	(12,195)	7,256	633
Paid-up equity share capital [Face value Rs. 5 per share]	4,923	4,923	4,923	4,923	4,923	4,923
Reserves excluding revaluation reserves						1,31,078
Earnings per share (not annualised except year ended 31.03.2020) - in Rupees (after exceptional items)						
a) Basic	0.39	(14.20)	3.46	(13.81)	8.06	1.35
b) Diluted	0.39	(14.20)	3.46	(13.81)	8.06	1.35

Notes :
1. Key Standalone financial information of the Company is given below :

Particulars	Quarter Ended on 30.09.2020	Quarter Ended on 30.06.2020	Quarter Ended on 30.09.2019	Half Year Ended on 30.09.2020	Half Year Ended on 30.09.2019	Financial Year Ended on 31.03.2020
	Unaudited	Unaudited	Unaudited	Unaudited	Unaudited	Audited
1A. Income from Operations	39,142	14,161	44,585	53,303	89,395	1,60,076
1B. Profit/(Loss) before exceptional items and tax	2,676	(7,681)	8,456	(5,005)	17,187	22,987
1C. Profit/(Loss) before tax	2,676	(7,681)	8,456	(5,005)	17,187	21,845
1D. Profit/(Loss) after tax	2,037	(5,260)	5,756	(3,223)	11,486	14,664
1E. Total comprehensive income/(Loss)	3,163	(4,443)	3,867	(1,280)	9,854	10,602

2. The above is an extract of the detailed format of unaudited Standalone and Consolidated results for the quarter and six months ended on 30 September, 2020 filed with the Stock Exchanges under Regulations 33 of the SEBI (Listing and other Disclosure Requirements) Regulations, 2015. The full format of unaudited Standalone and Consolidated results for the quarter and six months ended on 30 September, 2020 are available on the website of the Stock Exchanges (www.nseindia.com/www.bseindia.com) and the Company's website (www.himatsingka.com).

Place : Bengaluru
Date : 07 November 2020

Dinesh Himatsingka
Executive Chairman

Shrikant Himatsingka
Managing Director & CEO

Himatsingka Seide Limited
Registered Office : 10/24, Kumara Krupa Road, High Grounds, Bengaluru - 560 001
T : +91-80-22378000, F : +91-80-4147 9384, E investors@himatsingka.com www.himatsingka.com
CIN : L17112KA1985PLC006647

INSPIRED EXCELLENCE

